

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ತಿರುಮಂಗೈಯಾಱ್ವಾರ್ ಅರುಳಿಚ್ಚೆಯ್

|| ತೀದಱು ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕ

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

|| ತೀದಲು ||

ತಿರುನಂದಿಪುರ ವಿಣ್ಣಗರಂ

‡ತೀದಲು ನಿಲತ್ತೊಡರಿ ಕಾಲಿನೊಡು * ನೀರ್ ಕೆಲು
ವಿಶುಮ್ಬಂ ಅವೈಯಾಯ್ *
ಮಾಶಲು ಮನತ್ತಿನೊಡುಱಕ್ಕಮೊಡಿಱಕ್ಕೈ *
ಅವೈಯಾಯ ಪೆರುಮಾನ್ *
ತಾಯ್ ಶೆಱ ಉಳ್ಳೆಂದು ತಯಿರ್ ಉಂಡು ಕುಡಂ ಆಡು *
ತಡಮಾವರ್ ತಗೈ ಶೇರ್ *
ನಾದನ್ ಉಱೈಗಿನ್ಱ ನಗರ್ * ನಂದಿಪುರ ವಿಣ್ಣಗರಂ
ನಣ್ಣು ಮನಮೇ (೧)

ಉಯ್ಯುಂ ವಗೈ ಉಂಡು ಶೊನ ಶೆಯ್ಯಿಲ್ ಉಲಗೇಱುಂ *
ಒಱಿಯಾಮೈ ಮುನನಾಳ್ *
ಮೆಯ್ಯಿನ್ ಅಳವೇ ಅಮುದು ಶೆಯ್ಯ ವಲ *
ಐರ್ಯನ್ ಅವನ್ ಮೇವು ನಗರ್ ತಾನ್ *
ಮೈಯ ವರಿ ವಂಡು ಮದುವುಂಡು ಕಿಳ್ಳೆಯೋಡು *
ಮಲರ್ ಕಿಂಡಿ ಅದನೈಲ್ *
ನೈವಳಂ ನವಿಱ್ಱು ಪೊಱಿಲ್ * ನಂದಿಪುರ ವಿಣ್ಣಗರಂ
ನಣ್ಣು ಮನಮೇ (೨)

ಉಮ್ಮರ್ ಉಲಗೇಱು ಕಡಲ್ ಏಱು ಮಲೈ ಏಱುಂ *
ಒಱಿಯಾಮೈ ಮುನ ನಾಳ್ *

Attention: Please note that the letters ಱ and ಱ denote μ and η respectively, in Tamil. Also note that ಱ್ಱ sounds almost like ಱ್ರಿ, ಱ್ಱಿ like ಱ್ರಿ, and so on. The consonant-cluster ನ್ಱ is pronounced somewhere between ನ್ರ and ನ್ಱ್ರ. It is, however, colloquially acceptable to pronounce the clusters ಱ್ಱ and ನ್ಱ್ಱ as ತ್ರ and ನ್ಱ, respectively.

ತಂ ಪೋರ್ ವಯಿಱಾರ್ ಅಳವುಂ ಉಂಡವೈ ಉಮಿಱ್ಂದ *
 ತಡಮಾವರ್ ತಗೈ ಶೇರ್ *

ವಮ್ಮು ಮಲರ್ಗಿನ್ಱ ಪೋಲಿಲ್ ಪೈಂ ಪೋರ್ ವರು ತುಮ್ಮಿಮಣಿ *
 ಕಂಗುಲ್ ವಯಲ್ ಶೂಲ್ *
 ನಮ್ಮು ಉಱೈಗಿನ್ಱ ನಗರ್ * ನಂದಿಪುರ ವಿಣ್ಣಗರಂ
 ನಣ್ಣು ಮನಮೇ (೩)

ಪಿಱೈಯಿರ್ ಒಳಿ ಎಯಿಱಿಲಗ ಮುಱುಗಿ ಎದಿರ್ ಪೋರುದುಂ ಎನ *
 ವಂದ ಅಶುರರ್ *

ಇಱೈಗಳ್ ಅವೈ ನೆಱು ನೆಱಿನ ವೆಱಿಯ ಅವರ್ ವಯಿಱಲ *
 ನಿನ್ಱ ಪೆರುಮಾರ್ *

ಶಿಱೈ ಕೋಳ್ ಮಯಿಲ್ ಕುಯಿಲ್ ಪಯಿಲ ಮಲರ್ಗಳ್ ಉಗ ಅಳಿ ಮುರಲ *
 ಅಡಿಗೋಳ್ ನೆಡು ಮಾ *

ನಱೈಶೆಯ್ ಪೋಲಿಲ್ ಮಱೈ ತವಱುಂ * ನಂದಿಪುರ ವಿಣ್ಣಗರಂ
 ನಣ್ಣು ಮನಮೇ (೪)

ಮೂಳವೆರಿ ಶಿಂದಿ ಮುನಿವೆಯ್ಡಿ ಅಮರ್ ಶೆಯ್ದುಂ ಎನ *
 ವಂದ ಅಶುರರ್ *

ತೋಳುಂ ಅವರ್ ತಾಳುಂ ಮುಡಿಯೋಡು ಪೋಡಿಯಾಗ *
 ನೋಡಿಯಾಂ ಅಳವೆಯ್ಡಾರ್ *

ವಾಳುಂ ವರಿ ವಿಲ್ಲುಂ ವಳೈ ಆಱಿ ಗದೈ ಶಂಗಂ *
 ಇವೈ ಅಂಗೈ ಉಡೈಯಾರ್ *

ನಾಳುಂ ಉಱೈಗಿನ್ಱ ನಗರ್ * ನಂದಿಪುರ ವಿಣ್ಣಗರಂ
 ನಣ್ಣು ಮನಮೇ (೫)

ತಮ್ಮಿಯೋಡು ತಾಂ ಒರುವರ್ ತರ್ ತುಣೈವಿ ಕಾದಲ್ *
 ತುಣೈಯಾಗ ಮುನ ನಾಳ್ *

ವೆಮ್ಮಿಯೆರಿ ಕಾನಗಂ ಉಲಾವುಂ ಅವರ್ ತಾಂ *
 ಇನಿದು ಮೇವು ನಗರ್ ತಾರ್ *

ಕೊಮ್ಮು ಕುದಿ ಕೊಂಡು ಕುಯಿಲ್ ಕೂವ ಮಯಿಲ್ ಆಲುಂ *
 ಎಱಿಲ್ ಆರ್ ಪುಱವು ಶೇರ್ *

ನಮ್ಮಿ ಉಱೈಗಿನ್ನ ನಗರ್ * ನಂದಿಪುರ ವಿಣ್ಣಗರಂ
ನಣ್ಣು ಮನಮೇ (೬)

ತಂದೈ ಮನಂ ಉಂದುದುಯರ್ ನಂದ ಇರುಳ್ ವಂದ ವಿಱಲ್ *
ನಂದರ್ ಮದಲೈ *

ಎಂದೈ ಇವರ್ ಎನ್ನಮರರ್ ಕಂದ ಮಲರ್ ಕೊಂಡು ತೊಟಿ *
ನಿನ್ನ ನಗರ್ ತಾರ್ *

ಮಂದ ಮುಟವೋಶೈ ಮಱೈ ಆಗ ಎಟು ಕಾರ್ *
ಮಯಿಲ್ ಕಳಾಡು ಪೊಱಿಲ್ ಶೂಱ್ *

ನಂದಿ ಪಣ್ಣಿಯ್ ನಗರ್ * ನಂದಿಪುರ ವಿಣ್ಣಗರಂ
ನಣ್ಣು ಮನಮೇ (೭)

ಎಣ್ಣಿಲ್ ನಿನ್ನೈವೆಯ್ ಇನಿ ಇಲ್ಲೈ ಇಱೈ ಎನ್ನು *
ಮುನಿಯಾಳರ್ ತಿರುವಾರ್ *

ಪಣ್ಣಿಲ್ ಮಲಿ ಗೀದಮೊಡು ಪಾಡಿ ಅವರ್ ಆಡಲೊಡು *
ಕೊಡ ಎಱಿಲಾರ್ *

ಮಣ್ಣಿಲ್ ಇದುಪೋಲ ನಗರ್ ಇಲ್ಲೈ ಎನ *
ವಾನವರ್ಗಳ್ ತಾಂ ಮಲರ್ಗಳ್ ತೂಯ್ *

ನಣ್ಣಿ ಉಱೈಗಿನ್ನ ನಗರ್ * ನಂದಿಪುರ ವಿಣ್ಣಗರಂ
ನಣ್ಣು ಮನಮೇ (೮)

ವಂಗ ಮಲಿ ಪೌವಂ ಅದು ಮಾ ಮುಗಡಿ ಉಚ್ಚಿ ಪುಗ *
ಮಿಕ್ಕ ಪೆರುನೀರ್ *

ಅಂಗಂ ಅಱಿಯಾರ್ ಅವನದಾಣೈ * ತಲೈ ಶೂಡುಂ
ಅಡಿಯಾರ್ ಅಱಿದಿಯೇಲ್ *

ಪೊಂಗು ಪುನಲ್ ಉಂದು ಮಣಿ ಕಂಗುಲ್ ಇರುಳ್ ಶೀಱುಂ ಒಳಿ *
ಎಂಗುಂ ಉಳದಾಲ್ *

ನಂಗಳ್ ಪೆರುಮಾರ್ ಉಱೈಯುಂ * ನಂದಿಪುರ ವಿಣ್ಣಗರಂ
ನಣ್ಣು ಮನಮೇ (೯)

‡ನಱ್ಱೈ ಶೆಯ್ ಪೊಱಿಲ್ ಮಱ್ಱೈ ತವಱುಂ * ನಂದಿಪುರ ವಿಣ್ಣಗರಂ
 ನಣ್ಣೆ ಉಱ್ಱೈಯುಂ *
 ಉಱ್ಱೈ ಕೊಳ್ ಪುಗರ್ ಆಱಿ ಶುರಿ ಶಂಗಂ * ಅವೈ
 ಅಂಗೈಯುಡೈಯಾನೈ * ಒಳಿ ಶೇರ್
 ಕಱ್ಱೈ ವಳರುಂ ವೇಲ್ ವಲ್ಲ * ಕಲಿಯರ್ ಒಲಿ ಮಾಲೈ ಇವೈ
 ಐಂದುಂ ಐಂದುಂ *
 ಮುಱ್ಱೈಯಿರ್ ಇವೈ ಪಯಿಲ ವಲ ಅಡಿಯವರ್ಗಳ್ ಕೊಡು ವಿನೈಗಳ್ *
 ಮುಱುದಗಲುಮೇ (೧೦)

|| ತಿರುಮಂಗೈಯಾಱ್ವಾರ್ ತಿರುವಡಿಗಳೇ ಶರಣಂ ||